


**ಮೈಸೂರು**      **ವಿಶ್ವವಿದ್ಯಾನಿಲಯ**

ಸಂಖ್ಯೆ : ಯು.ವ.1/262/2023-2024

ಮಾನ್ಯ ಸಿಂಡಿಕೇಟ್ ಸದಸ್ಯರುಗಳಿಗೆ,  
ಮಾನ್ಯರೇ,

ವಿಷಯ : ಸಿಂಡಿಕೇಟನ ವಿಶೇಷ ಸಭೆಯನ್ನು ಏರ್ಪಡಿಸಿರುವ ಬಗ್ಗೆ.

\* \* \* \* \*


ದಿನಾಂಕ : 03-01-2024ರಂದು ಬುಧವಾರ, ಮೊಹಾರ್‌ಹೆಚ್ 11-30 ಗಂಟೆಗೆ ಸಿಂಡಿಕೇಟನ ವಿಶೇಷ ಸಭೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫ್ಟ್ ಭವನದ ಸಿಂಡಿಕೇಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ತಾವುಗಳು ಈ ಸಭೆಗೆ ಆಗಮಿಸಬೇಕಾಗಿ ಹೋರಲಾಗಿದೆ.

ಕಾರ್ಯಕ್ರಮ

- ತಾತ್ವಾಲಿಕ ಅಧ್ಯಾಪಕೇತರ ಉದ್ಯೋಗಿಗಳನ್ನು ಮುಂದುವರೆಸುವ ಬಗ್ಗೆ.

ವಿಶ್ವವಿದ್ಯಾನಿಲಯ ಕಾರ್ಯಕ್ರಮ  
ಕ್ರಾಫ್ಟ್ ಭವನ, ಮೈಸೂರು.  
ದಿನಾಂಕ : 27-12-2023

**ಪ್ರತಿ :**

ತಮ್ಮ ನಂಬಿಗೆಯ,  
  
 ಕುಮಾರ್ ಕೆ. ಕೆ. ಪಾಠ್ಯ  
 ಮೈಸೂರು

1. ಗೌರವಾನ್ವಿತ ರಾಜ್ಯಪಾಲರ ವಿಶೇಷ ಕಾರ್ಯದಿಕ್ಷಾಗಳು, ರಾಜಭಾಷನ, ಬೆಂಗಳೂರು-01.
2. ಪ್ರಧಾನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ(ವಿಶ್ವವಿದ್ಯಾನಿಲಯಗಳು), ಕನ್ನಾರ್ ಟಿಕ್ ಸರ್ಕಾರ, ಬಹುಮಹಡಿಗಳ ಕಟ್ಟಡ, ಬೆಂಗಳೂರು-1 ಮಾಹಿತಿಗಾಗಿ ನೀಡಲ ಕ್ರಮ ಕೈಗೊಳ್ಳಲಾಗಿದೆ.
3. ಹೊಕಾಸು ಅಧಿಕಾರಿಗಳು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-ಸದಸ್ಯರುಗಳಿಗೆ ನಿಯಮಾನುಷಾರ ಪ್ರಯಾಣ ಭಕ್ತಿ ದಿನಭಕ್ತಿ/ಸಭಾಭಕ್ತಿಗಳನ್ನು ನೀಡಲ ಕ್ರಮ ಕೈಗೊಳ್ಳಲಾಗಿದೆ.
4. ನಿರ್ದೇಶಕರು, ಸೀ.ಎಂ.ಇ.ಬಿ./ಕಾಲೇಜು ಅಭಿವೃದ್ಧಿ ಮಂಡಳ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
5. ನಿರ್ದೇಶಕರು, ಮಾರ್ಕೆಟ್ ಶಿಕ್ಷಣ ನಿರ್ದೇಶನಾಲಯ, ಮಾನಸಗಂಗೋತ್ತಿ, ಮೈಸೂರು.
6. ಎಲ್ಲಾ ಉಪಕುಲಸಚಿವರು / ಸಹಾಯಕ ಕುಲಸಚಿವರು, ಆಡಳಿತ/ಪರೀಕ್ಷೆ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
7. ಉಪಕುಲಸಚಿವರು, ಪರಿಶ್ಲೇಷಣೆ/ವರ್ಗ/ದ ವಿಶೇಷ ಘಟಕ, ಮಹಾರಾಜ ಕಾಲೇಜು ಆವರಣ, ಮೈಸೂರು ವಿವಿ, ಮೈಸೂರು.
8. ನಿರ್ದೇಶಕರು, ಇ.ಎಂ.ಆರ್.ಎಂ. ಮಾನಸಗಂಗೋತ್ತಿ, ಮೈಸೂರು - ಇವರು ತಮ್ಮ ಸಿಬ್ಬಂದಿಗಳ ಮೂಲಕ ಸಿಂಡಿಕೇಟ್ ಸಭೆಯ ವಿಧಿಯೋ ಚಿತ್ರಕರಣ ಮಾಡುವ ವ್ಯವಸ್ಥೆ ಮಾಡಬೇಕಾಗಿ ಹೋರಲಾಗಿದೆ.
9. ನಿರ್ದೇಶಕರು, ಇಸ್ಟ್ ಮ್ಯೂನಿಕಾಪಳ್ಳಿ ಡಿವಿಜನ್, ಗೊಕ ಅಧ್ಯಯನ ವಿಭಾಗ, ಮಾನಸಗಂಗೋತ್ತಿ, ಮೈಸೂರು-ಇವರು ಸಿಂಡಿಕೇಟ್ ಸಭೆಯ ಕಾರ್ಯಕ್ರಮಚಳಿಯನ್ನು ಅಳವಡಿಸಬೇಕಾಗಿ ಸೂಚಿಸಲಾಗಿದೆ.
10. ಅಧೀಕ್ಷಕರು, ಸಾಮಾನ್ಯ, ಅಡಳಿತ ಶಾಖೆ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು- ಸಭೆಯ ದಿನದಂದು ಸದವಳಿಯನ್ನು ದಾಖಲಿಸಲು, ಕನ್ನಡ, ಇಂಗ್ಲೀಷ್ ಭಾಷೆಯ ಇಬ್ಬರು ಶಿಕ್ಷಣಿಲಿಗಾರರನ್ನು ನಿಯೋಜಿಸಲು ಹಾಗೂ ರವಾನೆ ವಿಭಾಗದ ಕಾರ್ಯನಿರ್ವಹಣೆ ಕಾರ್ಯಕ್ರಮ ಸದವಳಿಯನ್ನು ಸದ ಕ್ರಮ ವಹಿಸಲು ಸಂಬಂಧಪಟ್ಟವರಿಗೆ ತಿಳಿಸುವುದು.
11. ಎಲ್ಲಾ ಅಧೀಕ್ಷಕರು, ಆಡಳಿತ ವಿಭಾಗ/ಹಾಜಾಸು ವಿಭಾಗ/ಪರೀಕ್ಷೆ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
12. ಕಾರ್ಯ ನಿರ್ವಹಣೆ, ಜಿಲ್ಲಾ-8, ಆಡಳಿತ ಶಾಖೆ - ಸಭೆಯ ಕಾರ್ಯಕ್ರಮಚಳಿಯನ್ನು ಮಾನ್ಯ ಸದಸ್ಯರುಗಳಿಗೆ ತಲುಪಿಸಬೇಕಾದ ತುರ್ತು ಸಂಭರ್ಧದಲ್ಲಿ ಒಂದು ವಾಹನವನ್ನು ಹಾಗೂ ಸಭೆಯ ದಿನಾಂಕದಂದು ಪ್ರಾರ್ಥಣೆ, 10.30 ಗಂಟೆಗೆ ವರದು ವಾಹನಗಳನ್ನು ಸಿಂಡಿಕೇಟನ ವಿಭಾಗಕ್ಕೆ ಒದಗಿಸುವುದು.
13. ಕಾರ್ಯ ನಿರ್ವಹಣೆ, ಜಿಲ್ಲಾ-6, ಆಡಳಿತ ಶಾಖೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು - ಸಭೆಯ ಕಾರ್ಯಕ್ರಮಚಳಿಗೆ ಅಗತ್ಯವಿರುವ ಜೀರಾಕ್ಸ್ ಯಂತ್ರಗಳನ್ನು ಸುಳ್ಳಿತಿಯಲ್ಲಿಟ್ಟು ಹೊಳೆಲ್ಲ ಹಾಗೂ ಏ4 ಅಳತೆಯ ಜೀರಾಕ್ಸ್ ಪೇಪರ್ (ಏಮ್‌ಎಸ್)ಗಳನ್ನು ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ದಿನಾಂಕ: 02-01-2024ರಂದು ಜೀರಾಕ್ಸ್ ತೆಗೆಯುವ ಸಿಬ್ಬಂದಿಗಳು ಸಂಜೀ 5-15ರ ನಂತರ ಸಿಂಡಿಕೇಟ್ ವಿಭಾಗದ ಉಪ ಕುಲಸಚಿವರು(ಪ್ರಾಧಿಕಾರ) ಇವರನ್ನು ಹೇಳಿ ಮಾಡಿ ಅನುಮತಿ ಪಡೆದು ಹೋಗತಕ್ಕದ್ದು.
14. ಕಾರ್ಯನಿರ್ವಹಣೆ, ಜಿಲ್ಲಾ-5, ಆಡಳಿತ ಶಾಖೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-ಜೀರಾಕ್ಸ್ ತೆಗೆಯುವ ಸೌಕರ್ಯಗಳಿಗೆ ರಚಿಯನ್ನು ಮಂಜೂರು ಮಾಡುವ ಮುನ್ಸು ಪ್ರಾಧಿಕಾರ ವಿಭಾಗವನ್ನು ಸಂಪರ್ಕಿಸುವುದು.
15. ಕುಲಪತಿ/ಕುಲಸಚಿವರು/ಕುಲಸಚಿವರು(ಪರೀಕ್ಷೆಗಳು), ಹೊಕಾಸು ಅಧಿಕಾರಿಯವರ ಆಪ್ತ ಸಹಾಯಕರು, ಮೈಸೂರು ವಿವಿ, ಮೈಸೂರು.
16. ಕಾರ್ಯನಿರ್ವಹಣೆ, ಎಫ್.ಬಿ.-15, ಹೊಕಾಸು ಶಾಖೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು - ಸಭೆಯ ದಿನದಂದು ಆಸನಭಕ್ತೆ/ದಿನಭಕ್ತೆ ಮತ್ತು ಪ್ರಯಾಣಭಕ್ತೆ ಪಾವತಿಸಲು ಕ್ರಮ ಕೈಗೊಳ್ಳುವುದು.
17. ಕಾರ್ಯಕ್ರಮ ಕಡತಕ್ಕ.